

## ವಿಶೇಷ ರಿಸರ್ವೆಡ್ ಪೋಲೆನ್‌ ಕಾನ್‌ಟಿಬಲ್ ನೇಮಕಾತಿ-2016

ವಿಶೇಷ ರಿಸರ್ವೆಡ್ ಪೋಲೆನ್‌ ಕಾನ್‌ಟಿಬಲ್, ಕೆ.ಎನ್.ಆರ್.ಹಿ (ಪುರುಷ) ಹುದ್ದೆಗೆ ಆನ್‌ಲೈನ್  
ಮುಖಾಂತರ ಅಜೆ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು.

ಅಧಿಸೂಚನೆ ಸಂಖ್ಯೆ.13/ನೇಮಕಾತಿ-4/2017-18

ಒಟ್ಟು ಹುದ್ದೆಗಳು : 849

- ಅಜೆಗಳನ್ನು ಆನ್‌ಲೈನ್ (On-line) (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.
- ಅಜೆದಾರರು ಅಧಿಸೂಚನೆಯಲ್ಲಿ ನೀಡಲಾಗಿರುವ ಕನಾಡಾಕ ರಾಜ್ಯ ಕ್ಷೇತ್ರಾರ್ಥಕ ಭದ್ರತಾ ದಳ ಮಿಲೆನ್‌ಲಾತಿ ಪರಿಂಬರಣವನ್ನು ನೋಡಿ ಅಜೆ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
- ಅಜೆದಾರರು ಹೊಸ ಅಜೆಯನ್ನು ಸಲ್ಲಿಸುವ ಮೌದಲು ಇಂಟರ್ನೆಟ್‌ನಲ್ಲ ಹೊಸದಾಗಿ BROWSER ನ್ನು ತರೆದು ಅಜೆಯನ್ನು ತುಂಬಬೇಕು. ಅಜೆಯನ್ನು ಪೋಣಿಗೊಳಿಸಿದ ನಂತರ ತೆರೆದಿರುವ BROWSERನ್ನು ಮುಕ್ತಾಯಗೊಳಿಸಬೇಕು. ಉದಾಹರಣೆ: ಇತರರು ತೆರೆದಿರುವ ಅಥವಾ ಅಜೆಯನ್ನು ಸಲ್ಲಿಸಿ BROWSERನ್ನು ಮುಕ್ತಾಯ ಮಾಡದೆ ಹೊಗಿರುವ BROWSERನಲ್ಲ ಅಜೆದಾರರು ಹೊಸ ಅಜೆಯನ್ನು ಸಲ್ಲಿಸದಂತೆ ಸೂಚಿಸಲಾಗಿದೆ.
- ಆನ್‌ಲೈನ್ (On-line) ಮುಖಾಂತರ ಅಜೆ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ವಿಧಾನ :

ಅಜೆದಾರ ಇಲಾಖೆಯ ಅಧಿಕೃತ ವೆಬ್‌ಸೈಟ್ [www.ksp.gov.in](http://www.ksp.gov.in) or <http://rec17.ksp-online.in/> ಅಂಕ್ ನಲ್ಲ ಹುದ್ದೆಗೆ ಅಜೆ ಸಲ್ಲಿಸಲು ನೀಡಿರುವ ಅಂಕ್ ನಲ್ಲ ಲ್ಯಾಪ್ ಮಾಡಿ ಅಧಿಸೂಚನೆ, ಮಾಹಿತಿಸೂಚಿ ಮತ್ತು ಸೂಚನೆಗಳನ್ನು ಜಾಗರೂಕತೆಯಿಂದ ಓದಿಕೊಂಡು ಅಜೆಯನ್ನು ಭರ್ತಿ ಮಾಡಬೇಕು. ಅಜೆದಾರ ಒಂದು ಬಿಂದು ಬಿಂದು ಹಾಕಿಯ ಮೇಲೆ ಪಾಸ್‌ಪೋರ್ಟ್ ಅಳತೆಯ ಬಳ್ಳಿದ ಭಾವಜಿತ್, ಸಹಿ ಮತ್ತು ಅಧಿಸೂಚನೆಯ ಕ್ರಮ ಸಂಖ್ಯೆ 8(ಇ)ರಲ್ಲ ನಮೂದಿಸಲಾಗಿರುವ ಯಾವುದಾದರು ಗುರುತಿನ ಜೀವಿಯನ್ನು ಪ್ರತ್ಯೇಕವಾಗಿ (Soft Copy - less than 250 KB) ಸ್ಕ್ಯಾನ್ ಮಾಡಿಟ್ಯೂಕೊಂಡಿರಬೇಕು. ನಂತರ ಅಜೆದಾರನ ಹೆಸರು, ಜಾತಿ, ಮಿಲೆನ್‌ಲಾತಿಗಳ ವಿವರ, ಹುಟ್ಟಿದ ದಿನಾಂಕ ಮತ್ತು ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ ಕೊನೆಯದಾಗಿ ಸ್ಕ್ಯಾನ್ ಮಾಡಿಟ್ಯೂಕೊಂಡಿರುವ ಗುರುತಿನ ಜೀವಿ, ಭಾವಜಿತ್ ಮತ್ತು ಸಹಿಯನ್ನು

ಕಂಪ್ಲೌಟರ್ ಮುವೀನ ಅಪ್ಲೋಡ್ (Upload) ಮಾಡುವುದು. ಇಲ್ಲವಾದಲ್ಲಿ ಅಂತಹ ಅಜಿದಾರರು ಆನ್‌ಲೈನ್‌ನಲ್ಲ ಅಜಿಯನ್ನು ತಂಜ ಮುಂದುವರೆಯಲು ನಾಧ್ಯವಾಗುವುದಿಲ್ಲ. ಅಜಿದಾರ ನೀಡಿರುವ ವಿವರಗಳು ಎಲ್ಲಾ ರೀತಿಯಂದಲೂ ಸಮರ್ಪಕವಾಗಿದ್ದಲ್ಲ ಮಾತ್ರ ಜಲನ್ ಮುದ್ರಿಸಬಹುದು. ಜಲನ್ ಮುದ್ರಿಸಲು ಜನರೇಬ್ ಜಲನ್ ಬಣನ್ ಮೇಲೆ ಲೈಸ್ ಮಾಡಿದಲ್ಲಿ ಶ್ರಿಪತಿ (Triplicate) ಬ್ಯಾಂಕ್ ಜಲನ್ ಸೃಜನೆಯಾಗುತ್ತದೆ. ಆ ಜಲನ್‌ನಲ್ಲ ಅಜಿಯ ಸಂಖ್ಯೆಯೊಂದಿಗೆ, ಆಯ್ದು ಮಾಡಿರುವ ಬಣಾಲಯನ್, ನಿಮ್ಮ ಭಾವಚಿತ್, ಪ್ರವರ್ಗ, ಮೀನೆಲಾತಿಗಳ ವಿವರ ಮತ್ತು ಹಾವತಿಸಬೇಕಾಗಿರುವ ನಿಗದಿತ ಶುಲ್ಕಗಳ ವಿವರಗಳು ಇರುತ್ತದೆ. ಆ ಜಲನ್ ಪ್ರತಿಯನ್ನು ಮುದ್ರಿಸಿ/ಪ್ರಿಂಬ್ ಮಾಡಿಕೊಳ್ಳತಕ್ಕದ್ದು.

- ನಂತರ ಅಜಿದಾರ ಮುದ್ರಿಸಿಕೊಳ್ಳಲಾದ ಜಲನ್‌ನಲ್ಲ ನಮೂದಾಗಿರುವ ಶುಲ್ಕವನ್ನು ನಗದು ರೂಪದಲ್ಲಿಯೇ ಅಧಿಕೃತ ಎನ್.ಬಿ.ಎ ಅಥವಾ ಅಂಚೆ ಕಬೀರಿ ಶಾವೆಗಳಲ್ಲ ಹಾವತಿಸಬೇಕಾಗಿರುತ್ತದೆ. ಶುಲ್ಕ ಹಾವತಿಸಿದ ನಂತರ ಜಲನ್‌ನ ‘ಅಭ್ಯರ್ಥಿ ಪ್ರತಿ’ಯನ್ನು ಇಟ್ಟಿಕೊಂಡಿರತಕ್ಕದು.
- ಅಭ್ಯರ್ಥಿಯ ಶುಲ್ಕ ಹಾವತಿಸಿದ ಮರುದಿನ ಮನಃ ಇಲಾಖೆಯ ಅಧಿಕೃತ ವೆಬ್‌ಸೈಟ್ [www.ksp.gov.in](http://www.ksp.gov.in) ನಲ್ಲ My Application ನ್ನು ಲೈಸ್ ಮಾಡಿ. ತಮ್ಮ ಅಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿದ ನಂತರವೇ ಅಜಿ ತೆರೆಯುತ್ತದೆ ಹಾಗೂ ಅಭ್ಯರ್ಥಿಯ ಭಕ್ತಿ ಮಾಡಿರುವ ಎಲ್ಲಾ ವಿವರಗಳನ್ನು ಒಳಗೊಂಡಂತೆ ಅಜಿಯ ಸೃಜನೆಯಾಗುತ್ತದೆ, ಭಕ್ತಿ ಮಾಡಿದ ಆನ್-ಲೈನ್ ಅಜಿಯ ಪ್ರತಿಯನ್ನು ಪ್ರಿಂಬ್ ಮಾಡಿಟ್ಟಿಕೊಳ್ಳತಕ್ಕದ್ದು. ಈ ಅಜಿ ಸಂಖ್ಯೆಯು ಮುಂದಿನ ನೇಮಕಾತಿ ಪ್ರಕ್ರಿಯೆಯ ಎಲ್ಲಾ ಹಂತಗಳಿಗೆ ಅವಶ್ಯಕವಾಗಿರುತ್ತದೆ.
- ಆನ್-ಲೈನ್ ಮುಖಾಂತರ ದಿನಾಂಕ: 27.11.2017 ರಂದು ಬೆಂಬ್ರೆ 10-00 ಗಂಟೆಯಿಂದ ದಿನಾಂಕ: 18.12.2017ರ ಸಂಚೆ 06.00 ಗಂಟೆಯವರೆಗೆ ಅಜಿ ಸಲ್ಲಾಸಬಹುದಾಗಿದೆ. ಶುಲ್ಕವನ್ನು ನಗದು ರೂಪದಲ್ಲ ಹಾವತಿಸಲು ದಿನಾಂಕ: 20/12/2017 ರಂದು ಕೊನೆಯ ದಿನಾಂಕವಾಗಿರುತ್ತದೆ. ಶುಲ್ಕವನ್ನು ಬ್ಯಾಂಕ್‌ನ ಕಬೀರಿಯ ವೇಳೆಯಲ್ಲ ಮಾತ್ರ ಹಾವತಿಸತಕ್ಕದ್ದು. ಒಂದು ದಿನದ ನಂತರ ಅಜಿಯ ಪ್ರತಿಯನ್ನು ಮುದ್ರಿಸಿಕೊಳ್ಳತಕ್ಕದ್ದು.
- ನೇಮಕಾತಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ [www.ksp.gov.in](http://www.ksp.gov.in) ನ ಮುಖಾಂತರ ಪಡೆದುಕೊಳ್ಳಲು ಸೂಚಿಸಲಾಗಿದೆ. ಉದಾಹರಣೆ: ಅಜಿಯ ಶಿಫ್ಟ್‌ಪ್ರಿಯಾಗಿರುವ ಕುರಿತು, ಅಹಂತಾ ಪಟ್ಟ, ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರಿಳಕ್ಷಣೆಯ

ದಿನಾಂಕ, ಕರೆಪತ್ರೆ/ಅಜಿತ ಪರಿಣಿತ್ಯ ದಿನಾಂಕ, ಕರೆಪತ್ರೆಗಳು/ವೈದ್ಯಕೀಯ ಪರಿಣಿತ್ಯ ದಿನಾಂಕ,  
ಕರೆಪತ್ರೆಗಳು ಇತ್ಯಾದಿ,

- ಅಜಿಡಾರರನು ಆನ್‌ಲೈನ್‌ನಲ್ಲ ಅಜಿಯನ್ನು ತುಂಬಲು ಗಣಕಯಂತ್ರದಲ್ಲ ಅಂತಹಾಲದ  
SOFTWARE, Internet Explorer 8 or 9, or Google Chroma or Firefox  
ಅಳವಡಿಸಿಕೊಂಡಿರಬೇಕು.
- ಗಣಕಯಂತ್ರದ ಪರದೆಯ ಮೇಲೆ ಇತ್ತರಿಸಿರುವ ಕನ್ನಡದ ಅಕ್ಷರಗಳು ನುಡಿ ತಂತ್ರಾಂಶವನ್ನು  
ಬಳಸಿ ಬರೆಯಲಾಗಿದೆ, ಕನ್ನಡ ಅಕ್ಷರಗಳು ಗಣಕಯಂತ್ರದಲ್ಲ JUNK CHARACTER  
ರೂಪದಲ್ಲ ಗಣಕಯಂತ್ರದ ಪರದೆಯ ಮೇಲೆ ಮೂಡಿದರೆ, ಅದನ್ನು ಸರಿಪಡಿಸಲು  
ಗಣಕಯಂತ್ರದಲ್ಲ NUDI SOFTWARE ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
- ಅಜಿ ಸೆಲ್ಲುಸಲು ಪ್ರಾರಂಭ ಮತ್ತು ಕೊನೆಯ ದಿನಾಂಕ ಹಾಗೂ ಶುಲ್ಕ ಹಾವತಿಸಲು ಕೊನೆಯ ದಿನಾಂಕ:
  1. ಅಜಿ ಸೆಲ್ಲುಸಲು ಪ್ರಾರಂಭದ ದಿನಾಂಕ: 27/11/2017, ಬೆಂಧ್ಗೆ 10:00 ಗಂಟೆಯಂದ.
  2. ಅಜಿ ಸೆಲ್ಲುಸಲು ಕೊನೆಯ ದಿನಾಂಕ : 18/12/2017, ಸಂಜೀ 06:00 ಗಂಟೆಯಿಂದ.
  3. ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಳೆರಿ ವೇಚೆಯಲ್ಲ ಹಾವತಿಸಲು ಕೊನೆಯ  
ದಿನಾಂಕ: 20/12/2017.
- ಅಹ ಅಭ್ಯರ್ಥಿಗಳು ಅಜಿಯನ್ನು ಸೆಲ್ಲುಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ  
ಕಾಯಿದೇ ಮುಂಚಿತವಾಗಿ ಅಜಿಯನ್ನು ಸೆಲ್ಲುಸುವುದು.
- ಅಜಿ ಮೊಣಿಗೋಳಿಸಿದ ನಂತರ ಜಲನ್ ಮುಖಾಂತರ ಶುಲ್ಕವನ್ನು ಹಾವತಿಸುವಂತೆ  
ಸೂಚಿಸಲಾಗಿದೆ.
- ಶುಲ್ಕ ಹಾವತಿಸಿದ ಮರುದಿನ/ಎರಡು ದಿನದ ನಂತರ ಅಜಿಯ ಪ್ರತಿಯನ್ನು ಅಧಿಕೃತ  
ವೆಬ್‌ಸೈಟ್‌ನ ಮುಖಾಂತರ ಪಡೆಯಲು ಸೂಚಿಸಲಾಗಿದೆ.
- ಶುಲ್ಕವನ್ನು ಸ್ನೇಹ ಬ್ಯಾಂಕ್ ಆಥ್ ಇಂಡಿಯಾ (ಎನ್‌ಬಿ)ನಲ್ಲ ಅಥವಾ ಅಂಚೆ ಕಳೆರಿಗಳಲ್ಲ  
ಮಾತ್ರ ಹಾವತಿಸತಕ್ಕದ್ದು. ಬೆಂರ್ಯಾವುದೇ ಬ್ಯಾಂಕಿನಲ್ಲ ಶುಲ್ಕ ಹಾವತಿಸಲು ಅವಕಾಶವಿಲ್ಲ. ಬ್ಯಾಂಕ್  
ಹುಂಡಿ, ಮೊಣಸ್ಟರ್ ಆಡೆರ್, ಮನಿ ಆಡೆರ್ ಅಥವಾ ಇನ್‌ಬ್ರೆಡ್ ಸ್ಟ್ರೋಪದಲ್ಲ ಶುಲ್ಕ  
ಹಾವತಿಸತಕ್ಕದ್ದಲ್ಲ ಹಾಗೂ ಅಂತಹ ಅಜಿಯನ್ನು ಪರಿಗಣಿಸಲಾಗುವುದಿಲ್ಲ.

- ಆನ್‌ಲೈನ್ ಮೂಲಕ ಅಜೆಯನ್ನು ಭೀತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ಅಥವಾ ಬೇರೆ ಸಮಸ್ಯೆ ಎದುರಾದಲ್ಲಿ ನೇಮಕಾತಿ ಸಮಿತಿಯ ಸಹಾಯವಾಗೆ ಸಂಪ್ರಯಾ: 080-22943346 ಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಅಜೆಯನ್ನು ಸಲ್ಲಿಸಬಹುದು.
- ಒಮ್ಮೆ ಪಾಪತ್ವಿಸಿದ ಶುಲ್ಕವನ್ನು ಯಾವುದೇ ಕಾರಣಗಳಿಗೂ ಹಿಂದಿರುಗಿಸಲಾಗುವುದಿಲ್ಲ ಮತ್ತು ಅದನ್ನು ನೇಮಕಾತಿ ಸಮಿತಿಯು ನಡೆಸುವ ಇತರೆ ಯಾವುದೇ ಪರಿಣತೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.
- ಮಿಳಿನಲಾತಿ ಕೋರುವ ಪ್ರಮಾಣ ಪತ್ರಗಳು ಅಧಿಸೂಚನೆಯಲ್ಲಿ ನಮೂದಿಸಿರುವಂತಹ ನಿಯಮಗಳ ನಮೂನೆಯಲ್ಲಿಯೇ ಇರಬೇಕು. ನಡರಿ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅಜೆ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು.
- ಯಾವುದೇ ದಾಖಲೆಗಳನ್ನು ಅಂಚೆ ಮೂಲಕವಾಗಲ ಅಥವಾ ಮುದ್ದಾಂ ಆಗಿ ಸಲ್ಲಿಸತಕ್ಕದ್ದೆಲ್ಲ.
- ಮಿಳಿನಲಾತಿಯನ್ನು ಕೋರ ಬಯಸುವ ಅಜೆದಾರರುಗಳು ಆನ್‌ಲೈನ್ ಅಜೆಯಲ್ಲಿ ಮಿಳಿನಲಾತಿ ಸೌಲಭ್ಯಕ್ಕಾಗಿ ಇರುವ ಅಂಕಣವನ್ನು ಕಡ್ಡಾಯವಾಗಿ ಭೀತಿ ಮಾಡತಕ್ಕದ್ದು. ಅಂಕಣವನ್ನು ಖಾಲ ಇಟ್ಟಿದ್ದಲ್ಲ ನಾಮಾನ್ಯ ವರ್ಗ ಎಂದು ಪರಿಗಣಿಸಲಾಗುವುದು. ನಂತರ ಯಾವುದೇ ಹಂತದಲ್ಲ ಮಿಳಿನಲಾತಿಯನ್ನು ಸೇರಿಸಿ ಮಾಡಲು ಅವಕಾಶವಿರುವುದಿಲ್ಲ. ಒಂದು ವೇಳೆ ತಪ್ಪಾಗಿ ನಮೂದಿಸಿದ್ದರೆ, ನಂತರ ತಿದ್ದುಪಡಿಗೆ ಅವಕಾಶವಿರುವುದಿಲ್ಲ ಮತ್ತು ಅಂತಹ ಅಜೆದಾರರುಗಳನ್ನು ಅಹತೆ ಹೊಂದಿದಲ್ಲ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಪರಿಗಣಿಸಲಾಗುವುದು.
- ಆಯ್ದುಯಾಗಿರುವ ಎಲ್ಲಾ ಅಹತ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ನಮಯಿದಲ್ಲ ಆನ್‌ಲೈನ್ ಮೂಲಕ ಸಲ್ಲಿಸಿದ ಅಜೆಯ ಮುದ್ರಿತ ಪ್ರತಿಯನ್ನು ಹಾಗೂ ನಿಗದಿತ ಶುಲ್ಕವನ್ನು ಪಾಪತ್ವಿಸಿರುವ ಚಲನ್‌ನ ಅಭ್ಯರ್ಥಿ ಪ್ರತಿಯನ್ನು ತಪ್ಪಿಸಿ ಹಾಜರುಪಡಿಸತಕ್ಕದ್ದು. ತಪ್ಪಿದಲ್ಲ ದಾಖಲೆ ಪರಿಶೀಲನೆಗೆ ಪರಿಗಣಿಸಲಾಗುವುದಿಲ್ಲ.
- ನಿಗದಿತ ಶುಲ್ಕವನ್ನು ಬ್ರಾಹ್ಮಂಕ್‌ನಲ್ಲ ಪಾಪತ್ವಿಸಿದ ನಂತರ, ಬ್ರಾಹ್ಮಂಕ್ / ಅಂಚೆ ಕಳೆರಿ ಸಿಭ್ರಂದಿಯವರು ಬ್ರಾಹ್ಮಂಕ್‌ಕೋರ್ಡ್, ಜನರ್ಲ್ ಸಂಪ್ರಯಾ, ಶುಲ್ಕ ಸಂದಾಯವಾದ ದಿನಾಂಕ ಮತ್ತು ಶುಲ್ಕ ಸ್ವೀಕರಿಸಿರುವವರ ಸಹಿಯೋಂದಿಗೆ ಮಾಹಿತಿಯನ್ನು ಸರಿಯಾಗಿ ನಮೂದಿಸಿರುವರೆಂದು ಅಜೆದಾರರು ಖಾತ್ರಿ ಪಡಿಸಿಕೊಳ್ಳಲು ಸೂಚಿಸಲಾಗಿದೆ.
- ಆನ್‌ಲೈನ್‌ನಲ್ಲ ಅಜೆಯನ್ನು ಭೀತಿ ಮಾಡಿದ ನಂತರ ನಿಗದಿತ ಶುಲ್ಕ ಪಾಪತ್ವಿಸಲು ಸೃಜನೆಯಾಗುವ ಬ್ರಾಹ್ಮಂಕ್ ಜೆಲನ್ ಮತ್ತು ಮೊಣಾರ್ನೋಷಸಿದ ಅಜೆಯನ್ನು ಗಣಕಯಂತ್ರದ

ಪರದೆಯ ಮೇಲೆ ಭಿತ್ತಿರಸಲು ಗಣಕಯಂತ್ರದಲ್ಲi PDF Reader Software ಅಳವಡಿಸಿರಬೇಕು.

ಇಲ್ಲದಿದ್ದಲ್ಲi PDF Reader Software ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

ಅಜ್ಞ ಸಲ್ಲನ ಬಯಸುವ ಅರ್ಜಿದಾರರುಗಳು ಈ ಕೆಳಕಂಡ ಪ್ರಮಾಣ ಹತ್ತಿಗಳನ್ನು ಅಜ್ಞಗಳನ್ನು ಸ್ವೀಕರಿಸಲು

ನಿರ್ದಿಷ್ಟಿಸಿರುವ ಕೊನೆಯ ದಿನಾಂಕದೊಂದಿಗೆ ಸಿಂಧುವಾಗಿರುವಂತೆ ಹಡೆದಿಟ್ಟುಕೊಂಡಿರತಕ್ಕಾದ್ದು :

- ಶೈಕ್ಷಣಿಕ ವಿದ್ಯಾರ್ಥಿಯ ಅಂಕಪಟ್ಟಿ
- ಹುಟ್ಟಿದ ದಿನಾಂಕದ ಪ್ರಮಾಣ ಹತ್ತಿ
- ಸರ್ಕಾರಿ ಇಲಾಖೆಯಲ್ಲ (ರಾಜ್ಯಸರ್ಕಾರದ ಅಥವಾ ಕೇಂದ್ರ ಸರ್ಕಾರದ)/ಸರ್ಕಾರದ ಯಾವುದೇ ಪ್ರಾಧಿಕಾರದಲ್ಲ /ರಾಜ್ಯ ಅಥವಾ ಕೇಂದ್ರ ಸರ್ಕಾರದ ನಾವ್ಯಜಿನಿಕ ಸ್ವಾಮ್ಯದ ಕಂಪನಿಗಳಲ್ಲ ಪ್ರಸ್ತುತ ಉದ್ಯೋಗಿಯಾಗಿದ್ದಲ್ಲ ಅಂತಹವರು ಇಲಾಖಾವಂತಿಯಿಂದ ನಿಳಡಿಸಿದ ಕರ್ತವ್ಯದಿಂದ ಜಡುಗಡೆ ಮಾಡುವ ಬಗ್ಗೆ ಇಜ್ಞಾ ಅನುಮತಿ ಹತ್ತಿ / ನಿರಾಹೇಕ್ಷಣ ಪ್ರಮಾಣಪತ್ರ.
- ಪರಿಶೀಲಿತ ಜಾತಿ, ಪರಿಶೀಲಿತ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಮಿನೆಲಾತಿ ಕೋರುವ ಅರ್ಜಿದಾರರುಗಳು ತಹಶೀಲ್ದೂರ್ಬಿಂದ ಹಡೆದ ನಮೂನೆ ಡಿ/ಇ/ಎಫ್ ಪ್ರಮಾಣ ಹತ್ತಿಗಳು.
- ಯೋಜನಾ ನಿರಾಶ್ರಿತ ಮಿನೆಲಾತಿ ಕೋರುವ ಅರ್ಜಿದಾರರುಗಳು ಸಂಬಂಧಿಸಿದ ತಹಶೀಲ್ದೂರ್ಬಿಂದ ಹಡೆದ ಪ್ರಮಾಣ ಹತ್ತಿ.
- ಮಾಜಿಸ್ನೇಸಿಕ ಮಿನೆಲಾತಿ ಕೋರುವ ಮಾಜಿ ಸ್ನೇಸಿಕ ಅರ್ಜಿದಾರರುಗಳು ಸ್ನೇನ್ಯ ವಿಯೋಜನೆ ಪ್ರಮಾಣಪತ್ರ/ ನಿರಾಹೇಕ್ಷಣಾ ಪ್ರಮಾಣಪತ್ರ ( Discharge Certificate/NOC)
- ಮಾಜಿ ಸ್ನೇಸಿಕರು ನೇವೆ ಸಲ್ಲನುವಾಗ ಹತ್ತಿರಾದ ಅಥವಾ ಶಾಶ್ವತವಾಗಿ ದೃಷ್ಟಿಕೆ ವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು ಮಾಜಿ ಸ್ನೇಸಿಕ ಮಿನೆಲಾತಿ ಕೋರಿದ್ದಲ್ಲ, ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಸಂಶ್ಲಷಿತ ಅಧಿಕಾರಿಗಳಿಂದ ಅವಲಂಜಿತ ಪ್ರಮಾಣಪತ್ರ ಮತ್ತು ಸ್ನೇಸಿಕ ಬೋಂಡ್‌ನಿಂದ ಹಡೆದ ಪ್ರಮಾಣಪತ್ರ.
- ಗ್ರಾಮೀಣ ಮಿನೆಲಾತಿ ಕೋರುವ ಅರ್ಜಿದಾರರುಗಳು 1ನೇ ತರಗತಿಯಿಂದ 10ನೇ ತರಗತಿಯ ವರೆಗೆ ಗ್ರಾಮೀಣ ಪ್ರದೇಶದಲ್ಲಿ ಸತತವಾಗಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟಿ ಪ್ರಮಾಣ ಹತ್ತಿವನ್ನು ಸಂಬಂಧಪಟ್ಟಿ ಶಾಲೆಯ ಮುಖ್ಯಪಾಠ್ಯಾಯಿರಿಂದ ಹಡೆದು ಸಂಬಂಧಪಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿರುವ ಪ್ರಮಾಣಪತ್ರ.

- ಕನ್ನಡ ಮಾರ್ಧಿಮು ಮೀಸಲಾತಿ ಕೋರುವ ಅಜೆದಾರರುಗಳು 1ನೇ ತರಗತಿಯಿಂದ 10ನೇ ತರಗತಿಯ ವರೆಗೆ ಕನ್ನಡ ಮಾರ್ಧಿಮದಳ್ಳಿ ಸತತವಾಗಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಶಾಲೆಯ ಮುಖ್ಯಾತಾಧ್ಯಾಯರಿಂದ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿಟ್ಟುಕೊಂಡಿರುವ ಪ್ರಮಾಣಪತ್ರ.
  - ಮಾಹಿತಿ ಭರ್ತಿ ಮಾಡುವ ಮುನ್ನ ಬಿಂಗ ಹಾಳೆಯ ಮೇಲೆ ತಮ್ಮ ಇತ್ತಿಂಚಿನ ಭಾವಚಿತ್ರ ಮತ್ತು ಸಹಿಯನ್ನು ಪ್ರತ್ಯೇಕವಾಗಿ Scan ಮಾಡಿಕೊಂಡಿರತಕ್ಕದ್ದು.
- ಭಾವಚಿತ್ರ (ಕಲರ್) : 400 X 400 pixel, size = < 250KB
- ಸಹ ( ಕಪ್ಪು ಶಾಯ ) : 400X 100 pixel, size = < 250 KB
- ಗುರುತಿನ ಜೀಎಂ : 400X 300 pixel, size = < 250 KB gif, jpg, jpeg and png

ಫಾರ್ಮಾಚ್ಯೂಟ್ಸ್‌ನಲ್ಲಿರತಕ್ಕದ್ದು.

ಉಪಾಧಿ:-ಅಜೆಯನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಮಾಡಿಸುವ/ಪಡೆಯುವ ಮೀಸಲಾತಿ ಪ್ರಮಾಣ ಪತ್ರಗಳನ್ನು ಯಾವುದೇ ಹಂತದಲ್ಲಿ ಗಳನೆಗೆ ತೆಗೆದುಕೊಳ್ಳುವುದಿಲ್ಲ .

### **ಪ್ರಮುಖವಾದ ಸೂಜನೆಗಳು:**

- ಅಹಂಗೊಂಡ ಅಭ್ಯಾಸಿಗಳಿಗೆ ಅಂಚೆ ಮುಖಾಂತರ ಕರೆಪತ್ರವನ್ನು ರವಾನಿಸಲಾಗುವುದಿಲ್ಲ. ವೆಬ್‌ಸೈಟ್ ಮುಖಾಂತರ ಪಡೆದುಕೊಳ್ಳಲು ಸೂಜನಲಾಗಿದೆ.
- ಆನ್‌ಲೈನ್ ಮುಖಾಂತರ ಅಜೆ ಸಲ್ಲಿಸಿದ ನಂತರ ಯಾವುದೇ ಹಂತದಲ್ಲಿ ಮಾಹಿತಿಗಳ ಬದಲಾವಣೆಗೆ ಅವಕಾಶವಿರುವುದಿಲ್ಲ .
- ಒಂದು ಚೇಳಿ ಅಭ್ಯಾಸಿಗಳು ಆನ್‌ಲೈನ್ ಮೂಲಕ ಅಜೆಯನ್ನು ಸಲ್ಲಿಸಿದ ನಂತರ ತಿಳಿಪಡಿ ಮಾಡುವ ಅಗತ್ಯತೆ ಕಂಡು ಬಂದಲ್ಲಿ ಹೊಸ ಅಜೆಯನ್ನು ಶುಲ್ಷ ಹಾವತಿಸಿ ಸಲ್ಲಿಸತಕ್ಕದ್ದು.
- ಆನ್‌ಲೈನ್ ಮೂಲಕ ಅಜೆಯಲ್ಲ ಸಲ್ಲಿಸಿರುವ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಅಭ್ಯಾಸಿಗಳನ್ನು ಆಯ್ದು ಮಾಡುವುದರಿಂದ ಯಾವುದೇ ಹಂತದಲ್ಲಿ ಅಭ್ಯಾಸಿಯು ನೀಡಿದ ಮಾಹಿತಿಯು ಅಪೂರ್ಣ / ಅಪ್ರಸ್ಥ / ತಪ್ಪು ಎಂದು ಕಂಡು ಬಂದಲ್ಲಿ ಅದಕ್ಕೆ ಅಭ್ಯಾಸಿಗಳೇ ಸಂಪೂರ್ಣ ಹೊಳೆಗಾರರಾಗಿರುತ್ತಾರೆ.

- ತಪ್ಪ ಅಥವಾ ಸುಳ್ಳ ಹೇಳಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಡಿರುವನೆಂದು ಅಥವಾ ನೇಮುಕಾತಿ ಉದ್ದೇಶಗಳಾಗಿ ನಡೆಸಲಾದ ಪರಿಣ್ಯಾಯಾಲ್ಲಿ ಅನುಜಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಥವಾ ಪರಿಣ್ಯಾ ಕೊಳಡಿಯಲ್ಲಿ ದುರುತ್ತಿರುವನೆಂದು, ತಪ್ಪಿತಣಿನೆಂದು ಕಂಡುಬಂದಲ್ಲಿ ಅಥವಾ ಒಂದು ಕೇಂದ್ರದಲ್ಲಿ ದೃಷ್ಟಿಕೆ ಪರಿಣ್ಯಾಗಳಿಗೆ ಹಾಜರಾಗಿರುವ ವಿಷಯವನ್ನು ಮರೆಮಾಡಿ ಮತ್ತೊಮ್ಮೆ ಅದೇ ಕೇಂದ್ರದಲ್ಲಿ ದೃಷ್ಟಿಕೆ ಪರಿಣ್ಯಾಗೆ ಹಾಜರಾದರೆ ಹಾಗೂ ನೇಮುಕಾತಿ ಸಮಿತಿಯಿಂದ ನೀಡಲಾದ ಯಾವುದೇ ಸೂಚನೆಗಳ್ಲಿ ಉಲ್ಲಂಘಿಸುತ್ತಿರುವನೆಂದು ಅಥವಾ ಅವನು ನೇಮುಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಜಿತ ಮಾರ್ಗವನ್ನು ಅವಲಂಜಿಸಿರುವನೆಂದು, ಕಂಡುಬಂದಲ್ಲಿ ಅಭ್ಯರ್ಥಿಯು ಸ್ವತಃ ಶ್ರಮಿನಲ್ಲ ವ್ಯವಹರಣಗಳಿಗೆ ಮತ್ತು ಶಿಸ್ತಕ್ರಮಕ್ಕೆ ಒಳ ಪಡುವುದಲ್ಲದೇ ನೇಮುಕಾತಿ ಸಮಿತಿ ನಡೆಸುವ ಯಾವುದೇ ಪರಿಣ್ಯಾಗೆ ಪ್ರವೇಶ ಪಡೆಯುವುದರಿಂದ ಅಥವಾ ಯಾವುದೇ ಹುದ್ದೆಯ ಆಯ್ದಿಗೆ ಖಾಯಂ ಆಗಿ ಡಿಬಾರ್ ಮಾಡಲಾಗುವುದು.
- ಯಾವುದೇ ಅಜ್ಞಾರರು ಶ್ರಮಿನಲ್ಲ ಮೊಕಢೆಮೆಯಲ್ಲ ಶಿಕ್ಷಣ ಗುರಿಯಾಗಿರಬಾರದು. ಶ್ರಮಿನಲ್ಲ ಮೊಕಢೆಮೆಯಲ್ಲ ಭಾಗಿಯಾಗಿ ಜಡುಗಡೆ / ಖಲಾಸೆಯಾಗಿದ್ದಲ್ಲ ನೇಮುಕಾತಿ ಪ್ರಾಧಿಕಾರವು ತೆಗೆದು ಕೊಳ್ಳುವ ತೀವ್ರಾನವೇ ಅಂತಿಮವಾಗಿರುತ್ತದೆ.